



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೧೦, ಜೂನ್, ೨೦೨೪(ಜೈಷ್ಠ, ೨೦, ಶಕವರ್ಷ, ೧೯೪೬) BENGALURU, MONDAY, 10, JUNE, 2024(JYEISHTA, 20, SHAKAVARSHA, 1946)	ನಂ. ೨೬೧ No. 261
------------------------	---	--------------------

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 18 ಶಾಸನ 2024, ದಿನಾಂಕ: 10.06.2024

ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ, 2024 ಇದಕ್ಕೆ 2024 ರ ಏಪ್ರಿಲ್ ತಿಂಗಳ 05ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರೆತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2024 ರ ಕರ್ನಾಟಕ ಅಧಿನಿಯಮ ಸಂಖ್ಯೆ: 28 ಎಂಬುದಾಗಿ ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆಯಲ್ಲಿ (ಭಾಗ IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-

2024ರ ಕರ್ನಾಟಕ ಅಧಿನಿಯಮ ಸಂಖ್ಯೆ: 28

(2024ರ ಜೂನ್ ತಿಂಗಳ 10ನೇ ದಿನಾಂಕದಂದು ಕರ್ನಾಟಕ ರಾಜ್ಯ ಪತ್ರದ ವಿಶೇಷ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿದೆ)

ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2024

(2024 ರ ಏಪ್ರಿಲ್ ತಿಂಗಳ 5ನೇ ದಿನಾಂಕದಂದು ರಾಜ್ಯಪಾಲರಿಂದ ಅನುಮೋದನೆಯನ್ನು ಪಡೆಯಲಾಗಿದೆ)

ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅಧಿನಿಯಮ, 2013ನ್ನು ತಿದ್ದುಪಡಿ ಮಾಡಲು ಒಂದು ಅಧಿನಿಯಮ.

ಇಲ್ಲಿ ಇನ್ನುಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ಸಂಸ್ಥೆ ಅಧಿನಿಯಮ, 2013ನ್ನು (2013ರ ಕರ್ನಾಟಕ ಅಧಿನಿಯಮ 35)ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದ;

ಇದು ಭಾರತ ಗಣರಾಜ್ಯದ ಎಪ್ಪತ್ತೈದನೇ ವರ್ಷದಲ್ಲಿ ಕರ್ನಾಟಕ ರಾಜ್ಯ ವಿಧಾನಮಂಡಲದಿಂದ ಈ ಮುಂದಿನಂತೆ ಅಧಿನಿಯಮಿತವಾಗಲಿ:-

1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ:- (1) ಈ ಅಧಿನಿಯಮವನ್ನು ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2024 ಎಂದು ಕರೆಯತಕ್ಕದ್ದು.

(2) ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.

2. 2ನೇ ಪ್ರಕರಣದ ತಿದ್ದುಪಡಿ.- ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಅಧಿನಿಯಮ, 2013ರಲ್ಲಿ (2013ರ ಕರ್ನಾಟಕ ಅಧಿನಿಯಮ 35) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ),-

(ಎ) ಖಂಡ (6)ರಲ್ಲಿರುವ "ಪ್ರಾಯೋಜಕ ನಿಕಾಯದ" ಎಂಬ ಪದಗಳಿಗೆ ಬದಲಾಗಿ "ಪ್ರಬಂಧಕರ ಮಂಡಳಿಯ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಖಂಡ (17)ರ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"(17ಎ) "ಸಹ-ಕುಲಪತಿ" ಎಂದರೆ, ಅಧ್ಯಕ್ಷರು ನೇಮಿಸಿದ ವಿಶ್ವವಿದ್ಯಾಲಯದ ಅಧಿಕಾರಿ;"

3. 4ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 4ನೇ ಪ್ರಕರಣದ (3)ನೇ ಉಪಪ್ರಕರಣದಲ್ಲಿರುವ, "ರಾಜ್ಯದಲ್ಲಿ, ಪ್ರಾಯೋಜಕ ನಿಕಾಯವು ನಿರ್ಧರಿಸಬಹುದಾದ ಅಂಥ ಸ್ಥಳದಲ್ಲಿ" ಎಂಬ ಪದಗಳಿಗೆ ಬದಲಾಗಿ "ಬೆಂಗಳೂರಿನಲ್ಲಿ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.

4. 13ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 13ನೇ ಪ್ರಕರಣದಲ್ಲಿ,-

(ಎ) ಶೀರ್ಷಿಕೆಯಲ್ಲಿರುವ "ಪ್ರಾಯೋಜಕ ನಿಕಾಯದ" ಎಂಬ ಪದಗಳ ಬದಲಾಗಿ "ಅಧ್ಯಕ್ಷರ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;

(ಬಿ) ಈ ಪ್ರಕರಣದಲ್ಲಿ "ಪ್ರಾಯೋಜಕ ನಿಕಾಯ" ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ "ಕುಲಪತಿ" ಎಂಬ ಪದವನ್ನು ಪ್ರತ್ಯಯಗಳೊಡನೆ ಪ್ರತಿಯೋಜಿಸತಕ್ಕದ್ದು;

(ಸಿ) "ತನ್ನ" ಎಂಬ ಪದಕ್ಕೆ ಬದಲಾಗಿ "ಅವರ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;

(ಡಿ) ಖಂಡ (i)ರಲ್ಲಿ "ಅಧ್ಯಕ್ಷರನ್ನು" ಎಂಬ ಪದಕ್ಕೆ ಬದಲಾಗಿ "ಉತ್ತರವರ್ತಿ(succeeding) ಅಧ್ಯಕ್ಷರನ್ನು" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು; ಮತ್ತು

(ಇ) (i)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"(i-ಎ) ಅಧ್ಯಕ್ಷರು ಆತನ ಪದವನ್ನು ತೊರೆದಾಗ ಅದಕ್ಕೆ ಉತ್ತರವರ್ತಿಯಾಗಲು ಸಹ-ಕುಲಪತಿಯನ್ನು ನೇಮಕ ಮಾಡುವುದು."

5. 14ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 14ನೇ ಪ್ರಕರಣದಲ್ಲಿ (ii)ನೇ ಖಂಡದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"(ii-ಎ) ಸಹ ಕುಲಪತಿ;"

6. 16ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 16ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ,-

(i) "ಪ್ರಾಯೋಜಕ ನಿಕಾಯವು" ಎಂಬ ಪದಗಳನ್ನು ಬಿಟ್ಟುಬಿಡತಕ್ಕದ್ದು.

(ii) ಹಾಗೆ ತಿದ್ದುಪಡಿ ಮಾಡಲಾದ (1)ನೇ ಉಪಪ್ರಕರಣದ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-

"ಪರಂತು ಅಧ್ಯಕ್ಷರು ಆತನ ಪದಾವಧಿಯು ಪೂರ್ಣಗೊಂಡು ತೆರವಾದ ತರುವಾಯ, ಸಹ-ಕುಲಪತಿಯು ಅಧ್ಯಕ್ಷರಾಗತಕ್ಕದ್ದು."

7. 16ಎ ಹೊಸ ಪ್ರಕರಣದ ಸೇರ್ಪಡೆ.- ಮೂಲ ಅಧಿನಿಯಮದ 16ನೇ ಪ್ರಕರಣದ ತರುವಾಯ ಈ ಮುಂದಿನ ಹೊಸ ಪ್ರಕರಣವನ್ನು ಸೇರಿಸತಕ್ಕದ್ದು, ಎಂದರೆ:-

"16-ಎ. ಸಹ-ಕುಲಪತಿ.- (1) ಸಹ ಕುಲಪತಿಯು ವಿಶ್ವವಿದ್ಯಾಲಯದ ಅಧಿಕಾರಿಯಾಗಿರತಕ್ಕದ್ದು, ಆತನನ್ನು ಅಧ್ಯಕ್ಷರು ರಚಿಸಿದ ಆಯುರ್ವೇದ ವೈದ್ಯ, ಖ್ಯಾತ ವಿಜ್ಞಾನಿ ಮತ್ತು ಸಾರ್ವಜನಿಕ ವ್ಯವಹಾರಗಳಲ್ಲಿ ಕೊಡುಗೆ ನೀಡಿದ ಶ್ರೇಷ್ಠ ವ್ಯಕ್ತಿ ಇವರುಗಳನ್ನೊಳಗೊಂಡ ಸಮಿತಿಯ ಶಿಫಾರಸ್ಸಿನ ಮೇಲೆ ಅಧ್ಯಕ್ಷರು ನೇಮಕ ಮಾಡತಕ್ಕದ್ದು.

(2) ಸಹ ಕುಲಪತಿಯು ಪರಿನಿಯಮಗಳಲ್ಲಿ ನಿರ್ದಿಷ್ಟಪಡಿಸಲಾದಂಥ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಪ್ರಕಾರ್ಯಗಳನ್ನು ಚಲಾಯಿಸತಕ್ಕದ್ದು.

(3) ಅಧ್ಯಕ್ಷರ ಪದವನ್ನು ವಹಿಸಿಕೊಂಡಾಗ, ಆತನು 16ನೇ ಪ್ರಕರಣದ (3)ನೇ ಉಪ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದಂಥ ಅಧಿಕಾರಗಳನ್ನು ಹೊಂದತಕ್ಕದ್ದು.

8. 23ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 23ನೇ ಪ್ರಕರಣದಲ್ಲಿ,-

(i) "ಪ್ರಾಯೋಜಕ ನಿಕಾಯ" ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ "ಅಧ್ಯಕ್ಷ" ಎಂಬ ಪದವನ್ನು ಪ್ರತ್ಯಯಗಳೊಡನೆ ಪ್ರತಿಯೋಜಿಸತಕ್ಕದ್ದು;

(ii) (1)ನೇ ಉಪ ಪ್ರಕರಣದಲ್ಲಿ ಖಂಡ (i)ರ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು, ಎಂದರೆ:-

"(i-ಎ) ಸಹ-ಕುಲಪತಿ."

(iii) (4)ನೇ ಉಪಪ್ರಕರಣಕ್ಕೆ ಈ ಮುಂದಿನದನ್ನು ಪ್ರತಿಯೋಜಿಸತಕ್ಕದ್ದು, ಎಂದರೆ:-

"(4) ಅಧ್ಯಕ್ಷರು ಪ್ರತಿಬಂಧಕರ ಮಂಡಳಿಯ ಸಭೆಗಳಿಗೆ ಯಾವಾಗಲೂ ಅಧ್ಯಕ್ಷರಾಗಿರತಕ್ಕದ್ದು ಮತ್ತು ಆತನ ಅನುಪಸ್ಥಿತಿಯಲ್ಲಿ ಸಹ-ಕುಲಪತಿಯು ಹಾಗೂ ಆತನ ಅನುಪಸ್ಥಿತಿಯಲ್ಲಿ ಕುಲಪತಿಯು ಅಧ್ಯಕ್ಷರಾಗಿರತಕ್ಕದ್ದು;" ಮತ್ತು

(iv) ಉಪಪ್ರಕರಣ (8)ರ ಖಂಡ (ix) ರಲ್ಲಿನ "ಪ್ರತಿಷ್ಠಾನದ" ಎಂಬ ಪದಕ್ಕೆ ಬದಲಾಗಿ "ವಿಶ್ವವಿದ್ಯಾಲಯದ" ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು;

9. 24ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 24ನೇ ಪ್ರಕರಣದಲ್ಲಿ, "ಪ್ರಾಯೋಜಕ ನಿಕಾಯ" ಎಂಬ ಪದಗಳು ಬರುವ ಕಡೆಗಳಲ್ಲೆಲ್ಲಾ "ಅಧ್ಯಕ್ಷ" ಎಂಬ ಪದವನ್ನು ಪ್ರತ್ಯಯಗಳೊಡನೆ ಪ್ರತಿಯೋಜಿಸತಕ್ಕದ್ದು.

10. 27ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 27ನೇ ಪ್ರಕರಣದ, ಖಂಡ (vi)ರಲ್ಲಿ "ಪ್ರಾಯೋಜಕ ನಿಕಾಯದ" ಎಂಬ ಪದಗಳ ಬದಲಿಗೆ " ಪ್ರಬಂಧಕರ ಮಂಡಳಿಯ ಶಿಫಾರಸ್ಸಿನ ಮೇಲೆ ಅಧ್ಯಕ್ಷರ " ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.

11. 29ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 29ನೇ ಪ್ರಕರಣದ (ಎಫ್) ಖಂಡದಲ್ಲಿ, "ಪ್ರಾಯೋಜಕ ನಿಕಾಯವು" ಎಂಬ ಪದಗಳ ಬದಲಾಗಿ " ಅಧ್ಯಕ್ಷರು " ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.

12. 48ನೇ ಪ್ರಕರಣದ ತಿದ್ದುಪಡಿ.- ಮೂಲ ಅಧಿನಿಯಮದ 48ನೇ ಪ್ರಕರಣದ, ಉಪಪ್ರಕರಣ (1)ರಲ್ಲಿ "ಪ್ರಾಯೋಜಕ ನಿಕಾಯವು" ಎಂಬ ಪದಗಳ ಬದಲಾಗಿ "ಪ್ರಬಂಧಕರ ಮಂಡಳಿಯ ಶಿಫಾರಸ್ಸಿನ ಮೇಲೆ ಅಧ್ಯಕ್ಷರು " ಎಂಬ ಪದವನ್ನು ಪ್ರತಿಯೋಜಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

ಜಿ. ಶ್ರೀಧರ್

ಸರ್ಕಾರದ ಕಾರ್ಯದರ್ಶಿ
ಸಂಸದೀಯ ವ್ಯವಹಾರಗಳು ಮತ್ತು
ಶಾಸನ ರಚನೆ ಇಲಾಖೆ.

**PARLIAMENTARY AFFAIRS AND LEGISLATION SECRETARIAT
NOTIFICATION**

NO. DPAL 18 SHASANA 2024, BENGALURU, DATED: 10.06.2024

ಭಾರತ ಸಂವಿಧಾನದ ಅನುಚ್ಛೇದ 348ರ ಖಂಡ (3)ರ ಅಡಿಯಲ್ಲಿ ರಾಜ್ಯಪಾಲರಿಂದ ಅಧಿಕೃತಗೊಳಿಸಿದ "ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2024" (2024ರ ಕರ್ನಾಟಕ ಅಧಿನಿಯಮ ಸಂಖ್ಯೆ : 28) ರ ಭಾಷಾಂತರವನ್ನು ಅಧಿಕೃತ ಆಂಗ್ಲ ಪಠ್ಯವೆಂದು ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆಯಲ್ಲಿ (ಭಾಗ-IV) ಪ್ರಕಟಿಸಬೇಕೆಂದು ಆದೇಶಿಸಲಾಗಿದೆ,-

KARNATAKA ACT NO. 28 OF 2024

(First published in the Karnataka Gazette Extra-ordinary on the 10th day of June, 2024)

**THE UNIVERSITY OF TRANS-DISCIPLINARY HEALTH SCIENCES AND
TECHNOLOGY (AMENDMENT) ACT, 2024**

(Received the assent of the Governor on the 5th day of April, 2024)

An Act further to amend the university of Trans-disciplinary Health Sciences and Technology Act, 2013.

Whereas it is expedient further to amend the university of Trans-disciplinary Health Sciences and Technology Act, 2013 (Karnataka Act 35 of 2013), for the purposes hereinafter appearing;

Be it enacted by the Karnataka State Legislature in the seventy fifth year of the Republic of India, as follows:-

1. Short title and commencement,-(1) This Act may be called the University of Trans-disciplinary Health Sciences and Technology (Amendment) Act, 2024.

(2) It shall come into force at once.

2. Amendment of section 2.- In section 2 of the university of Trans-disciplinary Health Sciences and Technology Act, 2013 (Karnataka Act 35 of 2013) (hereinafter referred to as the principal Act),-

(a) in clause (6), for the words "sponsoring body", the words" Board of Governors" shall be substituted; and

(b) after clause (17), the following shall be inserted, namely:-

"(17A) "Pro-chancellor" means an officer of the University appointed by the Chancellor;"

3. Amendment of section 4.- In section 4 of the principal Act, in sub-section (3), for the words "such place as may be decided by the sponsoring body in the State" the word "Bengaluru" shall be substituted.

4. Amendment of section 13.- In section 13 of the principal Act,-

(a) in the heading, for the words "sponsoring body", the word "chancellor" shall be substituted;

(b) in section, for the words "sponsoring body", wherever they occur, the word "chancellor", shall be substituted;

(c) for the word "its" the word "his" shall be substituted; and

(d) in clause (i) for the word 'chancellor' the words 'succeeding chancellor' shall be substituted."

(e) after clause (i) the following shall be inserted, namely:-
“(i-a) to appoint a pro-chancellor who shall succeed the chancellor on his demitting the office.”

5. Amendment of section 14.- In section 14 of the Principal Act, after clause (ii), the following shall be inserted, namely:-

“(ii-a) Pro-chancellor;”

6. Amendment of section 16.- In section 16 of the principal Act, in sub-section (1),-

(i) the words “by the Sponsoring Body”, shall be omitted;

(ii) after sub-section (1) as so amended the following proviso shall be inserted, namely:-

"Provided that when the Chancellor demits after completion of his term of office Pro-chancellor shall be the Chancellor.”

7. Insertion of new section 16A.- After section 16 of the principal Act, the following new section shall be inserted, namely: -

“16A. Pro-chancellor.- (1) The Pro-chancellor shall be an officer of the University appointed by the Chancellor on the recommendation of a committee constituted by the Chancellor consisting of an eminent Ayurveda Physician, an eminent scientist and an eminent person who has contributed to public affairs.

(2) Pro-chancellor shall have such powers and discharge such functions as specified in the statutes.

(3) on assuming office of chancellor, he shall have such powers as specified in sub-section (3) of section 16.”

8. Amendment of section 23.- In section 23 of the principal Act,-

(i) for the words "sponsoring body" wherever they occur the word “chancellor” shall be substituted;

(ii) in sub-section (1), after clause (i), the following shall be inserted, namely:-
“(i-a) the Pro-chancellor;”

(iii) for sub-section (4), the following shall be substituted namely:-

"(4) Meetings of the Board of Governors shall always be chaired by the Chancellor and in his absence by Pro-chancellor and in his absence by the Vice Chancellor"; and

(iv) in sub-section (8), in clause (ix) for the word "foundation" the word "university" shall be substituted.

9. Amendment of section 24.- In section 24 of the principal Act, for the words "sponsoring body" wherever they occur the word "chancellor" shall be substituted.

10. Amendment of section 27.- In section 27 of the principal Act, in clause (vi), for the words "sponsoring body" the words "chancellor on the recommendation of the Board of Governors" shall be substituted.

11. Amendment of section 29.- In section 29 of the principal Act, in clause (f) for the words "sponsoring body" the word "chancellor" shall be substituted.

12. Amendment of section 48.- In section 48 of the principal Act, in sub-section-(1) for the words "sponsoring body" the words "chancellor on the recommendation of the Board of Governors" shall be substituted.

The above translation of ಅಂತರ್-ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ಅಧಿನಿಯಮ, 2024 (2024 ರ ಕರ್ನಾಟಕ ಅಧಿನಿಯಮ ಸಂಖ್ಯೆ: 28) be published in the official Gazette under clause (3) of Article 348 of the Constitution of India.

THAAWARCHAND GEHLOT
GOVERNOR OF KARNATAKA

By Order and in the name of
the Governor of Karnataka,

G.SRIDHAR
Secretary to Government
Department of Parliamentary
Affairs and Legislation